

22 July 2023

The Manager, Listing BSE Limited Phiroze Jeejeebhoy Towers, Dalal Street, Mumbai - 400 001 The Manager, Listing National Stock Exchange of India Ltd Exchange Plaza, Plot No. c/1, G-Block, Bandra-Kurla Complex, Mumbai – 400 051

Dear Sirs,

Sub: Advertisement regarding the financial results

Further to our letter dated 20 July 2023 on the outcome of the Board meeting, we enclose herewith the copy of newspaper advertisement with respect to financial results published today in the Business Standard and Samyuktha Karnataka (Kannada newspaper).

We request you to kindly take the above on record as per the provisions of the SEBI (Listing Obligations and Disclosure Requirements) Regulations, 2015.

Thanking you,

Yours faithfully,

For Mphasis Limited



Subramanian Narayan Senior Vice President and Company Secretary

Encl: As above



www.mphasis.com

Mphasis Limited Registered Office: Bagmane World Technology Centre, Marathahalli Outer Ring Road, Doddanakundi Village, Mahadevapura, Bangalore 560 048, India CIN: L30007KA1992PLC025294

TAKE TWO 17

Whirlwind takeoff for Akasa Air

It has partly benefitted from SpiceJet and Go First's problems, but with a 20th aircraft to be inducted soon, the 11-month-old airline is eyeing international destinations too

DFFPAK PATEI New Delhi, 21 July

ast week, when the Directorate General of Civil Aviation (DGCA) released its monthly statistics, it became clear that Akasa Air had beaten the established budget carrier SpiceJet for the first time in terms of domestic passengers carried per month.

Akasa Air carried 618,000 passengers in June, compared to SpiceJet, which carried 555,000. Additionally, Akasa Air recorded a 4.9 per cent domestic market share in June against SpiceJet's 4.4 per cent. This was a significant achievement for an airline that operated its first commercial flight just 11 months ago.

Akasa Air has gradually been inching its way up at a time when two other Indian budget carriers - Go First and SpiceJet — are facing severe turbulence. Go First suspended all flights from May 3 onwards and filed for insolvency. Cashstrapped SpiceJet has been curtailing its domestic flights for many past months, following which it announced last week that its promoter, Ajay Singh, would infuse ₹500 crore.

"Go First's exit and SpiceJet's degrowth have definitely helped Akasa, but there weren't many routes where it was competing directly with these two. Yet the freedup slots by these helped Akasa get some peak-time slots, which drive both passenger numbers and growth," Ameya Joshi, an aviation analyst, and founder of the aviation blog "Network Thoughts," told the newspaper.

Akasa Air has a fleet of 19 B737 Max from Boeing and operates 912 flights per week, connecting 16 cities in India, according to aviation analytics firm Cirium.


The 20th plane will be added to its fleet this month. "It is a tremendous achievement to be the only airline in the world in the history of aviation from zero to 20 aircraft in less than a year and has frankly exceeded all our expectations. Akasa Air's co-founder and chief commercial officer Praveen Iyer told Business Standard in an interview.

In India, an airline with 20 planes can start international flights after getting the requisite government clearance. Iver said the airline plans to start operating international flights by the end of this year. What will be the airline's first international destination? "The options are anywhere in the Gulf and South-east Asia. It is too early to mention any specific destination," he replied.

The top seven busiest stations for Akasa are Mumbai, Bengaluru, Goa, Delhi, Ahmedabad, Hyderabad, and Pune, according to Cirium's data. Joshi said that Akasa Air has spread considerably with 19 planes. "It has made changes to its network since the early days, which could be due to a mix of profitability and opportunity to add flights at slot-constrained airport



AKASA AIR HAS BEEN TOPPING THE OTP CHART FOR THE LAST FOUR MONTHS % of on-time flights March April May June



recently added flights on the Mumbai-Kolkata route.

According to Iyer, connectivity is being built not just on metro-to-non-metro routes but also on metro-to-metro flying as well, so that you get the optimum blend of the network mix that is so critical for any enterprise.

There is a combination of source and destination markets. Our network is built with an even balance between leisure, VFR (visiting friends and relatives), and corporate traffic in mind," he said.

By March 2024, the company will have 26-27 planes in its fleet out of the 76 Max aircraft it has ordered. Joshi said Akasa will have to look at volume-driven metro routes in due course of time. "While they have mentioned their intention to be focused on tier 2, there is a higher seasonal variation on tier 2 routes than on metroto-metro. A metro-to-metro route also ensures higher business traffic, which drives year-round revenue," he added.

Akasa Air has also been in the top position of the on-time performance (OTP) charts for the last four months. "Focus on OTP is built around some core ideologies that we follow as an enterprise. We are an extremely cost-conscious, customer-centric and employee-centric organisation The moment you build your airline, or any enterprise, with these fundamentals, you will see that things fall into place," Iyer said.

employees right now, plans to add about 700 more employees by the end of this financial year.

'We will get more and more people who will drive this whole process across the organisation. And that has been the core behind what we have managed to achieve with these numbers like OTPs and market shares. I think the people of the organisation have made all the difference," he noted.

SpiceJet operates about 1,149 flights per week, 47 per cent fewer than in July 2022, according to Cirium. Go First's resolution professional has invited Expression of Interest (EoI) for the carrier's sale by August 9 this year as a part of the ongoing insolvency process.

Was Akasa's growth assisted by the fact that Go First has suspended flights and SpiceJet has significantly curtailed its operations? Iver replied: "As far as we are concerned, we are focusing on ourselves. We don't want to focus on anything else.

"In fact, a year back, we talked about inducting 20 planes within the first year of operations, and we did exactly that. Our focus would be really on what we can do, how we can expand, and how we can continue to grow the domestic market," he addec

	WEN	IDT (INDIA	\) LIN	IITED)			
	CI	N No: L8	5110KA19	80PLC00	3913				
	Regd Office: 105, 1st Floor, Cauvery Block	,		0		0	, 0		
	Extract of Standalone and Consolidate	d Unaud	ited Fina	ncial Res	ults for t	he Quart			
							(Rs	in lakhs, ex	cept EPS
		Stan	dalone Fir	nancial Re	sults	Conso	olidated Fi	nancial R	esults
SL No.	Particulars	Quarter ended	Quarter ended	Quarter ended	Year ended	Quarter ended	Quarter ended	Quarter ended	Year ended
				30.06.2022	31.03.2023		31.03.2023		
		Unaudited			Audited	Unaudited	Refer Note 2		Audited
1	Total Income from Operations	4,648	5,570	4,319	19,390	5,126	5,893	4,773	21,024
2	Net Profit for the period before tax	1166	1603	924	5,250	1215	1647	970	5302
3	Net Profit for the period after tax	868	1245	694	4,012	902	1279	723	4009
4	Total Comprehensive Income for the period (Comprising Profit after tax and Other								
5	Comprehensive income after tax) Paid-up equity share capital	870	1275	681	4018	835	1319	716	4175
6	(Face value of Rs. 10/- per share) Total Reserves	200	200	200	200 16,733	200	200	200	200 18,671
7	Earnings Per Share (EPS) (for the period - not annualised) (of Rs.10/- each)								
	Basic and Diluted EPS: (₹)	43.42	62.25	34.68	200.58	45.13	63.96	36.18	200.45
Re Fin	tes: 1) The above is an extract of the detailed f gulation 33 of the SEBI (Listing and Other Disc ancial Results are available on the Stock Ex w.wendtindia.com.	losure Red	quirements) Regulatio	ns, 2015.	The full for	mat of the	Quarterly L	Jnaudited
yea	The figures for the quarter ended March 31, 202 ar ended March 31, 2023 and the published una re subjected to review by the statutory auditors.	udited yea							
Pla	ice: Bengaluru te: 21.07.2023				For	and on Be	ehalf of We Shrin	nivas G Sł	

() WENDT



ASHOK LEYLAND LIMITED

Regd. Office: 1, Sardar Patel Road, Guindy, Chennai - 600 032; Ph: +91 44 2220 6000, Fax: +91 44 2220 6001 CIN: L34101TN1948PLC000105; Website: www.ashokleyland.com; Email id: secretarial@ashokleyland.com

EXTRACT OF STANDALONE AND CONSOLIDATED UNAUDITED FINANCIAL RESULTS FOR THE QUARTER ENDED JUNE 30, 2023 (₹ in Crores)

I.								
I				Standalon	e		Consolidat	ed
I	SI.	Destinution	Quarte	r Ended	Year Ended	Quarte	r Ended	Year Ended
	No	Particulars	30.06.2023	30.06.2022	31.03.2023	30.06.2023	30.06.2022	31.03.2023
			Unau	idited	Audited	Unau	dited	Audited
	1	Total revenue from operations	8,189.29	7,222.85	36,144.14	9,691.32	8,470.23	41,672.60
	2	Net Profit before exceptional items and tax	622.70	94.64	2,025.79	672.20	119.66	2,220.70
I	3	Net Profit before tax	622.11	107.65	2,110.40	679.36	95.78	2,268.59
I	4	Net Profit for the period / year	576.42	68.05	1,380.11	584.49	21.94	1,361.66
	5	Total comprehensive Income / (Loss) for the period / year [comprising Profit / (Loss) for the period / year (after tax) and Other Comprehensive Income / (Loss) (after tax)]	574.72	73.37	1,377.47	556.26	(118.16)	1,440.08
I	6	Paid-up equity share capital	293.61	293.55	293.61	293.61	293.55	293.61
I	7	Other equity	8,707.65	7,111.51	8,132.19	8,784.90	6,918.34	8,260.32
	8	Earnings per share (Face value per share of Re. 1/- each) (not annualised)						
		a) Basic	1.96	0.23	4.70	1.85	0.02	4.23
		b) Diluted	1.96	0.23	4.70	1.85	0.02	4.22

Notes :

Place : Chennai

Date : July 21, 2023

(1) The above is an extract of the detailed format of financial results for the quarter ended June 30, 2023 filed with the Stock Exchanges under Regulation 33 and Regulation 52 of the SEBI (Listing Obligations and Disclosure Requirements) Regulations, 2015 as amended from time to time. The full format of the financial results for the quarter ended June 30, 2023 is available on the Stock Exchange websites (www.nseindia.com and www.bseindia.com) and on the Company's website (www.ashokleyland.com)

(2) The figures for the previous periods have been reclassified / regrouped wherever necessary.

On behalf of the Board of Directors SHENU AGARWAL Managing Director and Chief Executive Officer

Visit us at : www.ashokleyland.com (H) HINDUJA GROUP

Mphasis Group

Mphasis Registered Office : Bagmane World Technology Center, Marathalli Outer Ring Road, Doddanakhundi Villago Mahadawaya P

he added.

Akasa Air's top five busiest routes Bengaluru-Mumbai, Mumbai-Ahmedabad, Mumbai-Goa, Bengaluru-Pune, and Delhi-Mumbai, wherein the carrier is operating about 114, 56, 56, 54, and 42 flights, respectively. The airlines

SACHIN P MAMPATTA

Mumbai, 21 July

"It is not about having a small fleet or a large fleet. It is about doing it right," he added. The airline, which has about 3,000

More women in Indian boardrooms,

but mainly as independent directors

In the coming months and years, however, Akasa will definitely need all the focus it has to compete with two giants -IndiGo and Air India Group — which have placed the world's largest aircraft orders to boost flight operations in the growing Indian market.

The Next Applied

Telephone: 91 80 6750 1000, Fax: 91 80 6695 9943. Website: www.mphasis.com, E-mail: Investor.relations@mphasis.com

CIN: L30007KA1992PLC025294

Amounts in ₹ million except share and per share data, unless otherwise stated

Extract of Statement o	f Consolidated Audited	Financial Results for	r the quarter ende	ed 30 June 2023
------------------------	------------------------	-----------------------	--------------------	-----------------

Particulars		Quarter ended	Year ended	Quarter ended
	Faiticulais	30 June 2023	31 March 2023	30 June 2022
1	Revenue from operations	32,520.11	137,984.97	34,112.42
2	Net profit before tax	5,257.59	21,730.57	5,328.65
3	Net profit after tax	3,960.52	16,379.22	4,018.79
4	Total comprehensive income (comprising net profit after tax and other			
	comprehensive income after tax)	4,562.92	17,009.48	3,974.09
5	Equity share capital	1,885.61	1,884.07	1,880.84
6	Other equity	82,377.79	77,464.32	72,021.61
7	Earnings per equity share (par value ₹ 10 per share)			
	Basic (₹)	21.01	87.05	21.38
	Diluted (₹)	20.93	86.37	21.17

Notes:

3

New York

20 July 2023

The financial results have been prepared in accordance with Indian Accounting Standards (Ind AS) 34, Interim Financial Reporting, specified under Section 133 of the Companies Act, 2013 read with Companies (Indian Accounting Standards) Rules, as amended from time to time. These results have been reviewed by the Audit Committee and approved by the Board of Directors at its meeting held on 20 July 2023. The statutory auditors have expressed an unmodified audit opinion on these results. Audited Financial Results of Mphasis Limited (Standalone information).

	Quarter ended	Year ended	Quarter ended
Particulars	30 June 2023	31 March 2023	30 June 2022
Revenue from operations	23,303.57	94,246.43	22,234.02
Profit before tax	5,169.73	18,819.67	4,556.54
Profit after tax	3,738.78	14,138.65	3,329.67

The Board of Directors at their meeting held on 27 April 2023 had proposed a final dividend of ₹ 50 per equity share for the year ended 31 March 2023 which has been approved by the shareholders at the Annual General Meeting held on 20 July 2023.

On 23 June 2023, the Company through its wholly owned subsidiary, Mphasis Corporation, acquired the professional services business of Kore.ai (Kore)

For convenience purposes, the Group has consolidated the results of the professional services business of Kore in its consolidated financial statements with effect from 1 April 2023. The revenue and profits included in the consolidated financial statements, pursuant to such acquisition are not material

Kore provides an end-to-end, comprehensive Al powered "no-code" platform that serves as a secure foundation for enterprises to design, build, test, host and deploy Al-rich virtual assistants, process assistants and conversational digital apps across different digital and voice channels

The Group will benefit from Kore's capabilities in professional services business. The acquisition was executed through an agreement for a consideration of USD 60.00 million payable over a 3 year period. Based on provisional purchase price allocation carried out, the excess of the purchase consideration paid over the fair value of assets acquired has been attributed to goodwill.

The goodwill of USD 33.57 million (₹ 2,754.16 million) comprises value of acquired workforce and expected synergies arising from the business combination. The identified intangible assets and goodwill are tax-deductible. Goodwill has been allocated to the Kore, being a Cash Generating Unit ('CGU')

The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulation, 2015. The full format of the Quarterly Financial Results is available on the Stock Exchange websites, www.nseindia.com and www.bseindia.com and on the Company's website www.mphasis.com


By Order of the Board,	
Mphasis Limited	

Sd/-Nitin Rakesh Chief Executive Officer & Managing Director


Information technology firm Cognizant may have appointed six women senior vice-presidents in its diversity push, but data suggests that regulatory mandates have a more pronounced impact on increasing participation. The share of women occupying positions of independent director is higher than those in general directorship positions. Securities and Exchange Board of India (Sebi) regulations mandate that large listed companies have at least one woman as independent director. Women account for 24.7 per

cent of all independent directors, shows the latest available data from tracker primeinfobase.com. Their representation slips to 19.7 per cent for overall directorships (see chart 1).

Independent directors are those who are not linked to the company's owners. The Companies Act 2013 made it mandatory to have at least one woman director. The stock market regulator subsequently required that this director be an independent one for large listed companies. Diversity has consequently improved more in the independent director space.



kk



1.Smt. Kamalabayi S/o Basawara

Chavan, Age: 41 years, Occ

Household

ದಿನಾಂಕ : 20.07.2023

ಸ್ಥಳ : ಬೆಂಗಳೂರು

ಸೆಕ್ಷನ್ 13ರ ಸಬ್ ಸೆಕ್ಷನ್ (8)ರ ಅನ್ವಯ ಇರುತ್ತದೆ. ದಿನಾಂಕ :21.07.2023 ಸ್ಥಳ : ಬೆಂಗಳೂರು

ಸಹಿ/-

ಅಧಿಕೃತ ಅಧಿಕಾರಿ

ಕ್ಯಾನ್ಫಾನ್ ಹೋಮ್ ಲಿ.

🖾 DBS

ఒట్న

ತೂಕ

208.30

104.70

184.80

8.70

55.20

43.30

62.20

20.00

78.70

32.30

15.40

ಸಹಿ/- ಅಧಿಕೃತ ಅಧಿಕಾರಿಗಳು

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

DBS ಬ್ಯಾಂಕ್ ಇಂಡಿಯಾ ಲಿಮಿಟೆಡ್

ನಿವ್ವಳ

ತೂಕ

175.00

73.00

121.00

6.90

54.40

38.00

61.00

18.90

61.50

27.20

14.60

ಬ್ರಾಂಚ್ ಮ್ಯಾನೇಜರ

				2. Prakash S/o Basawaraj Chavan,	_				
\bigcirc	ದ ಭಾವಿಸಾರ ಕ್ಷತ್ರಯ	ು ಕೋ-ಅಪರೇೞವ್ ಬ್ಯಾ		Age: 23 year, Occ: Agriculture 3.Usha D/o Basawaraj Chavan, Age:		Mahaaia	Group		
IN THE COURT OF THE SENIOR		ಹಕಾರ ಸದನ" ನಂ.63/67, 2		18 year, Occ: Household		Mphasis			
CIVIL JUDGE AT	ತ್ವಾಟಕವಾತ ಕಿಲಾರಿ ರಸ್ತೆ, ಬೆಂಗಳೂರ	v – 560053. do:080-	22972781/82	4.Vikas S/o Basawaraj Chavan, Age:		Registered Office : Bagmane World Technolog	gy Center, Marathalli Oute	r Ring Road,	
NELAMANGALA	ಸಿರ ಸತುಗಳ ಸಾನ	ುನತೆ ಬಗ್ಗೆ ಪ್ರಕಟಣೆ		17 year, Minor		Mphasis Doddanakhundi Village, Mahadeva	apura, Bengaluru - 560 048	8.	
O. S. No. 15/2010	8(1) ರ ನಿಯಮ ಅನ್ನಯ ಸೆಕ್ಸೂರಿಟಿ ಇಂಟ		ಂಗವಗಳು 2002	5. Vilas S/o Basawaraj Chavan, Age:		The Next Applied Telephone: 91 80 6750 1000,			
Between : SRI. LINGAIAH : Plaintiff	ಕೆಳ ಸಹಿದಾರರು ದಿ ಭಾವಸಾರ	W	ಬ್ಯಾಂಕ್ ಲಿಮಿಟೆಡ್	15 year, Minor U/g of his natural		Website: www.mphasis.com, E-mail: Ir	nvestor.relations@mphasis		
And: SRI. HANUMAIAH	"ಸಹಕಾರ ಸದನ" ನಂ.63/67, 24ನೇ ಅಂ	We want the second s	0	mother petitioner No.1 All R/o at				CIN: L30007	7KA1992PLC025294
since dead by his LR's & OTHERS : Defendants	ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯ	MP		Chowdapur Tanda Tq. Afzalpur Dist.			Amounts in ₹ million exce	pt share and per share data,	, unless otherwise state
SUMMONS / NOTICE TO THE	ಪೈನಾನ್ ಸಿಯಲ್ ಅಸೆಟ್ಸ್ ಆಂಡ್ ಎ	ನ್ಫೋರ್ಸ್ಮೆಂಟ್ ಆಪ್ ಸೆಕ	ಕ್ಯೂರಿಟಿ ಇಂಟರೆಸ್	Kalaburagi, Now at Brahmpur,		Extract of Statement of Consolidated Audited Finance	cial Results for the quar	ter ended 30 June 202	3
DEFENDANT No.3:	(ಎನ್ಫೋರ್ಸ್ಮೆಂಟ್) ಕಾಯಿದೆ 2002,ಇ	ದರ ಅನ್ವಯ ಮತ್ತು 2002ರ ಸ	ಸೆಕ್ಯೂರಿಟಿ ಇಂಟರೆಸ್ಟ್	Kalaburagi V/S PETITIONERS			· · · ·	ter ended 50 Julie 202	
3. SRI.UMA PRASAD, S/o Late Hanumaiah	(ಎನ್ಫೋರ್ಸ್ಮೆಂಟ್) ನಿಯಮಗಳ ನಿಯವ			1.Shivaprakash S/o Basawantraya,		Particulars	Quarter ended	Year ended	Quarter ended
Residing at Machonahalli Colony, Babu Village & post, Dasanapura Hobli, Bangalore	ಮರುಪಾವತಿಸಲು ತಗಾದೆ ಸೂಚನೆಯನ್ನು ನಿ			Age: Major, Occ: Owner of vehicle		T uniounio	30 June 2023	31 March 2023	30 June 2022
North Taluk.	ಮಾಡಲಿಲ್ಲವಾದ್ದರಿಂದ ಸಾಲಗಾರರಿಗೆ ಕ			KA-52-A-1862 R/o Near M.G. Nagar,	1	Revenue from operations	32,520.11	137,984.97	34,112.42
Take notice that the above case is filed	ಸೂಚಿಸುವುದೇನೆಂದರೆ ಸದರಿ ನಿಯಮದ ನಿಂ ಅನ್ವಯ ಪ್ರದತ್ರವಾದ ಅಧಿಕಾರವನ್ನು ಚಲಾಬಿ	· · · · · · · · · · · · · · · · · · ·		Govt. School Afzalpur Dist.	2	Net profit before tax	5,257.59	21,730.57	5,328.65
against you by the Plaintiff for the relief of	ವಶಪಡಿಸಿಕೊಂಡಿರುತ್ತಾರೆ. ನಿರ್ಧಿಷ್ಟವಾಗಿ ಸಾ			Kalaburagi (Owner as per RC card)	3	Net profit after tax	3,960.52	16,379.22	4,018.79
declaration and injunction in respect of	ಸಮಸ್ಯ ಸಾರ್ವಜನಿಕರಿಗೆ ಈ ಮೂಲಕ ಎಂ			2.Multhani S/o Malika Sab Age:	4	Total comprehensive income (comprising net profit after tax and other			
Properties. The said case is posted for Appearance of Defendant Nos.3. on	ವ್ಯವಹರಿಸಬಾರದು ಮತ್ತು ಸದರಿ ಸೃತ್ಯಿನ ಬಗ		w	Major, Occ: Owner of vehicle		comprehensive income after tax)	4,562.92	17,009.48	3,974.09
30/09/2023. You are hereby directed to	ಕ್ಷತ್ರಿಯ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟಿ			KA-52-A-1862 R/o #85, 4" Main,	_	Equity share capital	1,885.61	1,884.07	1,880.84
appear on that day before the Court at 11.00	ಮೇಲಿನ ಬಡ್ಡಿ ಹಾಗೂ ಇತರೆ ಬಾಕಿ ಚುಕ್ತ ಮ	ಾಡುವುದಕ್ಕೆ ಅದು ಒಳಪಟ್ಟಿರುತ್ತದೆ.	27	Anjeneya Temple Road, Uttarahalli			1 1	· · ·	
am., personally or through your Advocate,	ಕ್ಕ ಸಾಲಗಾರರ ಹೆಸರು ಮತ್ತು	1001.000	ಬಾಕಿ ಇರುವ	S.B. Pura, Bengaluru	0	Other equity	82,377.79	77,464.32	72,021.61
failing which the matter will be determined	ಸಂ. ಸ್ಥಿರಾಸ್ತಿ ವಿಳಾಸ	ಸ್ಥಿರಾಸ್ತಿ ವಿವರ	ಒಟ್ಟು ಮೊತ್ತ	(Owner as per Insurance Policy)	7	Earnings per equity share (par value ₹ 10 per share)			
Exparte. Given under my hand and seal of the Court	ಕಂಟೋನ್ ಮೆಂಟ್ ಶಾಖೆ	·		3.United India Insurance Co.Ltd. through its Divisional Manager		Basic (₹)	21.01	87.05	21.38
n 18/07/2023.	ಶೀಮತಿ ಬಳಾರಿ ಶಾವಂತಿ	ಆಸ್ತಿಯ ಚಕ್ಕುಬಂಧಿ:		Century Complex, Opp.Sangam		Diluted (₹)	20.93	86.37	21.17
By Order of the Court	01. ಶೆಡ್ಯೂಲ್ "ಎ" ಸ್ವತ್ತು	ಪೂರ್ವಕ್ಕೆ: ಶ್ರೀ ರಾಮಚಂದ್ರಪ್ಪನವರಿಗೆ	ದಿನಾಂಕ:	Talkies Super Market, Kalaburagi		Notes:			
Sd/- Sheristedar	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ	ಸೇರಿದ ಹಾಗ,	17.07.2023 ರ ವರೆಗೆ	RESPONDENTS				i I Densting and its d	
Court of Senior Civil Judge,	ಕಂದಾಯ ಆಡಳಿತ ವ್ಯಾಪ್ತಿಯಲ್ಲಿ ಇರುವ 1 ಎಕರೆ 04 ಗುಂಟೆ, ಖಾತಾ ನಂ,129/3/2	ಪಶ್ಚಿಮಕ್ಕೆ : ಪ್ರಸ್ತುತ ಸರ್ವೆ. ನಂ.3/1,	ರೂ.59,29,817.00	CLAIM PETITION U/SEC.	1	The financial results have been prepared in accordance with Indian Accounting Star	() ,	1 0, 1	
JMFC Nelamangala.	ವಾರ್ಡ್ ನಂ.5, ಜಕೂರು ಉಪವಿಭಾಗದ	ಶ್ರೀ ಎಂ ಶ್ರೀನಿವಾಸ್ ರವರಿಗೆ		166 OF M.V. ACT		Companies Act, 2013 read with Companies (Indian Accounting Standards) Rules, as a and approved by the Board of Directors at its meeting held on 20 July 2023. The			
		ಸೇರಿದ ಜಾಗ,		To the above named Respondent No. 1	1 1	and approved by the Board of Directors at its meeting held on 20 July 2023. The	statutory auditors have expre	essed an unmodified audit o	pinion on these result
	ಸರ್ವೆ ನಂ.3/2 ಪೈಕಿ 47,916 ಚ.ಅಡಿ	ended . Be modera			1 1				
SRI. T. HANUMANTHARAYAPPA,	ಸರ್ವೆ ನಂ.3/2 ಪೈಕಿ 47,916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮ್ಮ	ಉತ್ತರಕ್ಕೆ : ಶ್ರೀ.ದಾಸರಹಳ್ಳಿ		Whereas, the above case the	2	Audited Financial Results of Mphasis Limited (Standalone information).			
RI. T. HANUMANTHARAYAPPA, dvocates, No.20, 8th Cross, Tent Road, anesha Block, Nandini Layout,	ಸರ್ವೆ ನಂ.3/2 ಪೈಕಿ 47,916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ	ನಂಜುಂಡಪ್ಪರವರಿಗೆ ಸೇರಿದ ಜಾಗ		Whereas, the above case the above named petitioner has filed a	2	Audited Financial Results of Mphasis Limited (Standalone information).	Quarter ended	Year ended	
SRI. T. HANUMANTHARAYAPPA, Advocates, No.20, 8th Cross, Tent Road, Ganesha Block, Nandini Layout,	ಸರ್ವೆ ನಂ.3/2 ಪೈಕಿ 47.916 ಚಿ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮ್ಯ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು,			Whereas, the above case the above named petitioner has filed a claim petition for awarded of	2		Quarter ended 30 June 2023	Year ended 31 March 2023	
RI. T. HANUMANTHARAYAPPA, dvocates, No.20, 8th Cross, Tent Road, sanesha Block, Nandini Layout, langalore - 560096	ಸರ್ವೆ ನಂ.3/2 ಪೈಕಿ 47,916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ	ನಂಜುಂಡಪ್ಪರವರಿಗೆ ಸೇರಿದ ಜಾಗ		Whereas, the above case the above named petitioner has filed a claim petition for awarded of compensation of Rs.51,50,000/- out	2	Audited Financial Results of Mphasis Limited (Standalone information). Particulars			30 June 2022
RI. T. HANUMANTHARAYAPPA, dvocates, No.20, 8th Cross, Tent Road, anesha Block, Nandini Layout,	ಸರ್ವೆ ನಂ.3/2 ಪೈಕಿ 47,916 ಚೆ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ, ಯಲಹಂಕ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ.		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti	2	Audited Financial Results of Mphasis Limited (Standalone information). Particulars Revenue from operations	30 June 2023 23,303.57	31 March 2023 94,246.43	30 June 2022 22,234.02
KI. T. HANUMANTHARAYAPPA, dvocates, No.20, 8th Cross, Tent Road, Sanesha Block, Nandini Layout, langalore - 560096 PUBLIC NOTICE My client Misbah Fragrance, No. 7, 3rd Main,	ಸರ್ವೆ ನಂ.3/2 ಪೈಕಿ 47,916 ಚಿ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಯೆಂಗಳೂರು, ತಿರುಮೇನಹಳ್ಳಿ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No.	2	Audited Financial Results of Mphasis Limited (Standalone information). Particulars	30 June 2023	31 March 2023 94,246.43 18,819.67	30 June 2022 22,234.02 4,556.54
Advocates, No.20, 8th Cross, Tent Road, Ganesha Block, Nandini Layout, Bangalore - 560096	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಪಳ್ಳಿ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾಪನಾ ಸಂಖ್ಯೆ	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at	2	Audited Financial Results of Mphasis Limited (Standalone information). Particulars Revenue from operations Profit before tax Profit after tax	30 June 2023 23,303.57 5,169.73 3,738.78	31 March 2023 94,246.43 18,819.67 14,138.65	30 June 2022 22,234.02 4,556.54 3,329.67
SRI.T.HANUMANTHARAYAPPA, Advocates, No.20, 8th Cross, Tent Road, Ganesha Block, Nandini Layout, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder	ಸರ್ವೆ ನಂ.3/2 ಪೈಕಿ 47,916 ಚಿ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಯೆಂಗಳೂರು, ತಿರುಮೇನಹಳ್ಳಿ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No.	2	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed	30 June 2023 23,303.57 5,169.73 3,738.78 a final dividend of ₹ 50 per	31 March 2023 94,246.43 18,819.67 14,138.65	30 June 2022 22,234.02 4,556.54 3,329.67
SRI. T. HANUMANTHARAYAPPA, Advocates, No.20, 8th Cross, Tent Road, Ganesha Block, Nandini Layout, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully	ಸರ್ವೆ ನಂ.3/2 ಪೈಕಿ 47,916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ, ಯಲಹರಕ ಹೋಬಳಿ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾವನಾ ಸಂಬ್ಯೆ ALN(NAY)SR171/2015–16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ರಾಗಿ ಪರಿವರ್ತಿಸಲಾಗಿರುವ	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of	2	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting	30 June 2023 23,303.57 5,169.73 3,738.78 I a final dividend of ₹ 50 per g held on 20 July 2023.	31 March 2023 94,246.43 18,819.67 14,138.65 equity share for the year	30 June 2022 22,234.02 4,556.54 3,329.67 ended 31 March 202
SRI.T.HANUMANTHARAYAPPA, Advocates, No.20, 8th Cross, Tent Road, Ganesha Block, Nandini Layout, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hreeunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ. ಉಪ ಆಯುಕ್ತರು. ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ವಾಸನಾ ಸಂಖ್ಯೆ ALN(NAY)SR171/2015–16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗ ಪರಿವರ್ತಿಸಲಾಗಿರುವ ಬೂಮಿಯ ಅಂಶ ಮತು ಬಾಗ.	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road,	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed	30 June 2023 23,303.57 5,169.73 3,738.78 I a final dividend of ₹ 50 per g held on 20 July 2023.	31 March 2023 94,246.43 18,819.67 14,138.65 equity share for the year	30 June 2022 22,234.02 4,556.54 3,329.67 ended 31 March 20
SRI.T.HANUMANTHARAYAPPA, Advocates, No.20, 8th Cross, Tent Road, Ganesha Block, Nandini Layout, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions /	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ. ಉಪ ಆಯುಕ್ತರು. ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ವಾಸನಾ ಸಂಬೈ ALN(NAY)SR171/2015–16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ಶೆಡ್ಡೂಲ್ "ಬಿ" ಸ್ವತ್ತು	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting	30 June 2023 23,303.57 5,169.73 3,738.78 I a final dividend of ₹ 50 per g held on 20 July 2023.	31 March 2023 94,246.43 18,819.67 14,138.65 equity share for the year	30 June 2022 22,234.02 4,556.54 3,329.67 ended 31 March 20
SRI. T. HANUMANTHARAYAPPA, Advocates, No.20, 8th Cross, Tent Road, Ganesha Block, Nandini Layout, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule proefties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ಥಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ಶಿರುಮೇಸಹಳ್ಳ, ಯಲಹಂಕ ಹೋಬಳ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾಪನಾ ಸಂಖ್ಯೆ ALN(NAY)SR17//2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ಶೆಡ್ಡೂಲ್ "ಬಿ" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಲೂಲ್	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation,	31 March 2023 94,246.43 18,819.67 14,138.65 equity share for the year acquired the profession	30 June 2022 22,234.02 4,556.54 3,329.67 ended 31 March 20 al services busine
RI. T. HANUMANTHARAYAPPA, dvocates, No. 20, 8th Cross, Tent Road, sanesha Block, Nandini Layout, tangalore - 560096 PUBLIC NOTICE Wy client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons naving interested in schedule property or poposing the sale of schedule property or my	ಸರ್ವೆ ನಂ.3/2 ಸೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಪಳ್ಳಿ, ಯಲಪಂಕ ಹೋಬಳ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾಪನಾ ಸಂಖ್ಯೆ ALN(NAYSRT/)/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಸರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ಶೆಡ್ಯೂಲ್ "ಬಿ ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ಸೆಲ್ಯೊಲ್	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court.	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore).	30 June 2023 23,303.57 5,169.73 3,738.78 I a final dividend of ₹ 50 per g held on 20 July 2023. ry, Mphasis Corporation, the professional services	31 March 2023 94,246.43 18,819.67 14,138.65 equity share for the year acquired the profession business of Kore in its of	30 June 2022 22,234.02 4,556.54 3,329.67 ended 31 March 20 al services busine consolidated financ
SRI. T. HANUMANTHARAYAPPA, Advocates, No.20, 8th Cross, Tent Road, Ganesha Block, Nandini Layout, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Stle No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property or opposing the sale of schedule property or my client in any manner whatsoever shall report	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಬಳಗೊಂಡಿರುವ ಸರ್ವೆ ನಂ.3/2ರಲ್ಲಿರುವ. ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ ಯಲಹಂತ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ಲಾಸನಾ ಸಂಖ್ಯೆ ALN(NAY)SR171/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ಯೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ತೆಡ್ಡೂಲ್ "ಬಿ" ಸ್ವತ್ತು (ಸಮ್ಮತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಡೂಲ್ "ಎ" ಸೃತ್ತಿನಲ್ಲಿ ಸಂಮಿಶ್ರ ಆಗಿರುವ 525ಜದರ ಅಡಿ ಅವಿಭಾಜ್ಯ ಹಕು. ಸಾಮ ಮತ್ತು ಆಸಕಿ.	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of	30 June 2023 23,303.57 5,169.73 3,738.78 I a final dividend of ₹ 50 per g held on 20 July 2023. ry, Mphasis Corporation, the professional services	31 March 2023 94,246.43 18,819.67 14,138.65 equity share for the year acquired the profession business of Kore in its of	30 June 2022 22,234.02 4,556.54 3,329.67 ended 31 March 20 al services busine consolidated financ
SRI. T. HANUMANTHARAYAPPA, Advocates, No.20, 8th Cross, Tent Road, Ganesha Block, Nandini Layout, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hreeunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal helis of the owner or any other persons having interested in schedule property to my client in any manner whatsoever shall report thei written objections either to my client or to we with supporting documents within 14 days	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಬಳಗೊಂಡಿರುವ ಸರ್ವೆ ನಂ.3/2ರಲ್ಲಿರುವ. ಉಪ ಆಯುಕ್ತರು, ಬೆಂಗಳೂರು ಜಿಲ್ಲೆ. ಬೆಂಗಳೂರು, ತಿರುಮೇನಹಳ್ಳಿ ಯಲಹಂತ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ಲಾಸನಾ ಸಂಖ್ಯೆ ALN(NAY)SR171/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ಯೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ತೆಡ್ಡೂಲ್ "ಬಿ" ಸ್ವತ್ತು (ಸಮ್ಮತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಡೂಲ್ "ಎ" ಸೃತ್ತಿನಲ್ಲಿ ಸಂಮಿತ್ರ ಆಗಿರುವ 325ಜದರ ಅಡಿ ಅವಿಭಾಜ್ಯ ಹಕ್ಕು ಸ್ವಾಮ್ಮ ಮತ್ತು ಆಸಕ್ತಿ.	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina	31 March 2023 94,246.43 18,819.67 14,138.65 equity share for the year acquired the profession business of Kore in its on ncial statements, pursua	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisit
SRI. T. HANUMANTHARAYAPPA, dvocates, No.20, 8th Cross, Tent Road, Sanesha Block, Nandini Layout, tangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property or opposing the sale of schedule property or opposing the sale of schedule property or my client. Therefore, I and full the to my client of the manner whatsoever shall report their written objections either to my client or to me with supporting documents within 14 days from the date of publication. If any objections	ಸರ್ವೆ ನಂ.3/2 ಸೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ಶಿರುಮೇನಹಳ್ಳಿ, ಯಲಹಂಕ ಹೋಬಳ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾಪನಾ ಸಂಖ್ಯೆ ALN(NAY)SR17//2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ಶೆಡ್ಯೂಲ್ "ಬಿ" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತಿರ್25ಜದರ ಅಡಿ ಅವಿಭಾಜ್ಯ ಹಕ್ಕು ಸ್ವಾಮ್ಮ ಮತ್ತು ಆಸಕ್ತಿ. ಶೆಡ್ಯೂಲ್ "ಸಿ" ಸ್ವತ್ತು	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure	31 March 2023 94,246.43 18,819.67 14,138.65 equity share for the year acquired the profession business of Kore in its ncial statements, pursua foundation for enterprises	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te
SRI. T. HANUMANTHARAYAPPA, Advocates, No.20, 8th Cross, Tent Road, Ganesha Block, Nandini Layout, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hreeunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property to my client in any manner whatsoever shall report thei written objections either to my client or to me with supporting documents within 14 days from the date of publication. If any objections raised after 15 days shall not consider and my client wills proceed with the sale.	ಸರ್ವೆ ನಂ.3/2 ಸೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಪಳ್ಳಿ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ವಾಪನಾ ಸಂಖ್ಯೆ ALN(NAY)SR171/2015–16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ತೆಡ್ಯೂಲ್ "ಬ" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿಶ್ರ ಆಗಿರುವ \$25ಟಕದರ ಅಡಿ ಅವಿಭಾಜ್ಯ ಹಕ್ಕು ಸ್ವಾಮೃ ಮತ್ತು ಆಸಕ್ತಿ. ತೆಡ್ಯೂಲ್ "ಎ" ಸ್ವತ್ತಿನಲ್ಲಿ "ಪಿಸೀನ್ ಮೇಡೋಸ್"ಎಂದು ಕರೆಯಲಾಗುವ ಬಹು	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ ಸ್ವಾಧೀನ ಪಡೆದ ದಿನಾಂಕ–		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversate	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe	31 March 2023 94,246.43 18,819.67 14,138.65 equity share for the year acquired the profession business of Kore in its ncial statements, pursua foundation for enterprises erent digital and voice cha	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels.
SRI. T. HANUMANTHARAYAPPA, Advocates, No.20, 8th Cross, Tent Road, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Stle No. 164 and 165 morefully described in the schedule given hereunder from Mr. Sainulabdeen, Binnamangala, Indirangar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property or opposing the sale of schedule property or opposing the sale of schedule property or me with supporting documents within 14 days from the date of publication. If any objections raised after 15 days shall not consider and my client will proceed with the sale. SCHEDUE	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ. ಉಪ ಆಯುಕ್ತರು. ಬೆಂಗಳೂರು ಜಿಲ್ಲೆ. ಬೆಂಗಳೂರು. ತಿರುಮೇನಹಳ್ಳಿ ಯಲಹಂತ ಹೋಬಳೆ. ಬೆಂಗಳೂರು ಉತ್ತರ ತಾಲ್ಲೂಕು. ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ಲಾಸನಾ ಸಂಖ್ಯೆ ALN(NAY)SR171/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ಯೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ತೆಡ್ಡ್ಯೂಲ್ "ಬಿ" ಸ್ವತ್ತು (ಸಮ್ಮತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಸ್ಯೂಲ್ "ಬಿ" ಸೃತ್ತಿನಲ್ಲಿ ಸಂಮಿತ್ರ ಆಗಿರುವ 525ಟದರ ಅಡಿ ಅವಿಭಾಜ್ಯ ಹಕ್ಕು ಸ್ವಾಮೃ ಮತ್ತು ಆಸಕ್ತಿ. ತೆಡ್ಡ್ಯೂಲ್ "ಸಿ" ಸ್ವತ್ತು (ಸಮ್ಮತಿಸಿರುವ ಫ್ಲ್ಯಾಟಿನ ವಿವರಗಳು) ಶೆಡ್ಡ್ಯೂಲ್ "ಸಿ" ಸ್ವತ್ತು (ಸಮ್ಮತಿಸಿರುವ ಫ್ಲ್ಯಾಟನ ವಿವರಗಳು)	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ. ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversate The Group will benefit from Kore's capabilities in professional services	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition	31 March 2023 94,246.43 18,819.67 14,138.65 equity share for the year acquired the profession business of Kore in its ncial statements, pursua foundation for enterprises erent digital and voice cha n was executed through	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels.
SRI. T. HANUMANTHARAYAPPA, dvocates, No. 20, 8th Cross, Tent Road, Sangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property to my client in any manner whatsoever shall report their written objections either to my client or to me with supporting documents within 14 days from the date of publication. If any objections riased after 15 days shall not consider and my client will proceed with the sale. SCHEDULE Item 1 : Vacant Site No. 164, PID No.	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾಸನಾ ಸಂಬ್ರೆ ALN(NAY)SR171/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ಶೆಡ್ಡೂಲ್ "ಬಿ" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಡೂಲ್ "ಬಿ" ಸ್ವತ್ತಿನಲ್ಲಿ ಸಂಮತ್ತ ಆಗಿರುವ 525ಚದರ ಅಡಿ ಅವಿಭಾಜ್ಯ ಹಕ್ಕು ಸ್ವಾಮ್ಮ ಮತ್ತು ಆಸಕ್ತಿ ಶೆಡ್ಡೂಲ್ "ಬಿ" ಸ್ವತ್ತು (ಸಮೃತಿಸಿರುವ ಫ್ಲ್ಯಾಟಿನ ವಿವರಗಳು) ಶೆಡ್ಡೂಲ್ "ಬಿ" ಸ್ವತ್ತಿನಲ್ಲಿ "ಪ್ರಿಸ್ಟೀನ್ ಮೇಡೋಸ್"ಎಂದು ಕರೆಯಲಾಗುವ ಬಹು ಅಂಶಸ್ತಿನ ವಸತಿ ಅಪಾರ್ಜಿಮೆಂಟ್ನ ಬ್ಲಾಕ್- 1ರ ಮೊದಲನೇ ಮಹಡಿಯಲ್ಲಿ ಒಟ್ಟು ಸೂಪ	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ. ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversatio The Group will benefit from Kore's capabilities in professional services consideration of USD 60.00 million payable over a 3 year period. Based on p	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a	31 March 2023 94,246.43 18,819.67 14,138.65 equity share for the year acquired the profession business of Kore in its ncial statements, pursua foundation for enterprises erent digital and voice cha n was executed through	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels.
SRI. T. HANUMANTHARAYAPPA, dvocates, No.20, 8th Cross, Tent Road, Sanesha Block, Nandini Layout, Isangalore - 560096 DUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property or opposing the sale of schedule property or op posing the sale of schedule property or to me with supporting documents within 14 days from the date of publication. If any objections raised after 15 days shall not consider and my client will proceed with the sale. SCHEDUE Item 1 : Vacant Site No. 164, PID No. 39-34-498-164, situated at 2nd Main Road, 4ji Sait Industrial Area, Nayandahalli, formed	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ ಯಲಹಂಕ ಹೋಬಳ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾಪನಾ ಸಂಖ್ಯೆ ALN(NAYSRT7/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಸರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ಶೆಡ್ಯೂಲ್ "1" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮತ್ರ ಆಗಿರುವ ತೆಡ್ಡೂಲ್ "ಎ" ಸ್ವತ್ತಿನಲ್ಲಿ ಸಂಮತ್ರ ಆಗಿರುವ ತೆಡ್ಡೂಲ್ "ಎ" ಸ್ವತ್ತಿನಲ್ಲಿ ಸೊರು ಕೆರೆಯಲಾಗುವ ಬಹು ಅಂಶಸ್ವಿನ ವಸತಿ ಅಪಾರ್ಟ್ ಮೆಂಡಗಳು) ಶೆಡ್ಡೂಲ್ "ಎ" ಸ್ವತ್ತಿನಲ್ಲಿ "ಪ್ರಿಸ್ಟೀನ್ ಮೇಡೋಸ್"ಎಂದು ಕೆರೆಯಲಾಗುವ ಬಹು ಅಂಶಸ್ವಿನ ವಸತಿ ಅಪಾರ್ಟ್ ಮೆಂಟ್ ಸುಜ್ಜಾ ಬಿಲ್ಲವ್ ಏರಿಯಾ 1278 ಚದರ ಅಡಿ ಇರುವ	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ, ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversatio The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure i onal digital apps across diffe s business. The acquisition provisional purchase price a to goodwill.	31 March 2023 94,246.43 18,819.67 14,138.65 equity share for the year acquired the profession business of Kore in its of ncial statements, pursua foundation for enterprises arent digital and voice cha n was executed through llocation carried out, the e	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels.
SRI. T. HANUMANTHARAYAPPA, Advocates, No. 20, 8th Cross, Tent Road, Ganesha Block, Nandini Layout, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property or opposing the sale of schedule property to my client in any manner whatsoever shall report their written objections either to my client or to me with supporting documents within 14 days from the date of publication. If any objections raised after 15 days shall not consider and my client will proceed with the sale. SCHEDULE Item 1 : Vacant Site No. 164, PID No. 39-34-498-164, situated at 2nd Main Road, Aji Sait Industrial Area, Nayandahalli, formed	ಸರ್ವೆ ನಂ.3/2 ಸೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ. ಉಪ ಆಯುಕ್ತರು. ಬೆಂಗಳೂರು ಜಿಲ್ಲೆ. ಬೆಂಗಳೂರು. ತಿರುಮೇನಹಳ್ಳಿ, ಯಲಹಂಕ ಹೋಬಳ. ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ಲಾಸನಾ ಸಂಖ್ಯೆ ALN(NAY)SR171/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ತೆಡ್ಯೂಲ್ "ಬಿ" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ 525ಚದರ ಅಡಿ ಅವಿಭಾಜ್ಯ ಹಕ್ಕು ಸ್ವಾಮ್ಮ ಮತ್ತು ಆಸಕ್ಕಿ ಶೆಡ್ಯೂಲ್ "ಸಿ" ಸ್ವತ್ತು (ಸಮೃತಿಸಿರುವ ಫ್ಲಾಟಿನ ವಿವರಗಳು) ಶೆಡ್ಯೂಲ್ "ಸಿ" ಸ್ವತ್ತಿನಲ್ಲಿ "ಪ್ರಿಸ್ತೀನ್ ಮೇಡೋಸ್"ಎಂದು ಕರೆಯಲಾಗುವ ಬಹು ಅಂತಸ್ಥಿನ ವಸತಿ ಅಪಾರ್ಟ್ವಮೆಂಟ್ನ ದ್ಲಾಕ್- 1ರ ಮೊದಲನೇ ಮಪಡಿಯಲ್ಲಿ ಒಟ್ಟು ಸೂಪ ಬಿಲ್ಬನ್ ಏರಿಯಾ 1278 ಚದರ ಅಡಿ ಇರುವ 2 ಮುಲಗುವ ಕೋಣೆ ಸಮೇತ ಇರುವ ವಸತಿ ಅಪಾರ್ಟ್ವಮೆಂಟ್ ಸಂಖ್ಯೆ 1202 ರಲ್ಲಿ ಮತ್ತು	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ, ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversate The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value of	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and	31 March 2023 94,246.43 18,819.67 14,138.65 equity share for the year acquired the profession business of Kore in its ncial statements, pursua foundation for enterprises erent digital and voice cha n was executed through llocation carried out, the e expected synergies arisi	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels. an agreement for excess of the purcha
SRI. T. HANUMANTHARAYAPPA, dvocates, No.20, 8th Cross, Tent Road, Sangalore - 560096 PUELLC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property to my client. Therefore, I and my client inform the general public/banks/financial institutions / legal heirs of the owner or any other persons having interested in schedule property to my client in any manner whatsoever shall report their written objections either to my client or to me with supporting documents within 14 days from the date of publication. If any objections raised after 15 days shall not consider and my client will proceed with the sale. SCHEDUE My Sait. Industrial Area, Ayavandahalii, formed in converted land bearing Sy.No.52, V.P. Katha No. 143/152, Kengeri Hobil, Bangalore South Fluk, bounded on: East: Site No. 165, West:	ಸರ್ವೆ ನಂ.3/2 ಸೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ಥಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇಸಹಳ್ಳ, ಯಲಹಂಕ ಹೋಬಳ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ಲಾಪನಾ ಸಂಖ್ಯೆ ALN(NAY)SR17//2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ಶೆಡ್ಯೂಲ್ "ಬಿ" ಸ್ವತ್ತು ಭಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ತೆಡ್ಸೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಸೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆರ್ತ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆರೆಸೂಲ ಅಡಿ ಅವಿಭಾಜ್ಯ ಹಣ್ಣು ಸ್ವಾಮ್ಯ ಮತ್ತು ಆಸಕ್ತಿ ಶೆಡ್ಯೂಲ್ "ಎ" ಸ್ವತ್ತಿನಲ್ಲಿ "ಪ್ರಿಸ್ತೀನ್ ಮೇಡೋಸ್"ಎಂದು ಕರೆಯಲಾಗುವ ಬಹು ಅಂತಸ್ವಿನ ವಸತಿ ಅಪಾರ್ಟ್ ಮೆಂಡ್ ಸಿರುವ ಸೆಡೆ ಲ್ವಾಪ್ ವಿರಿಯಾ 1278 ಚದರ ಅಡಿ ಇರುವ 2 ಮಲಗುವ ಕೋಣೆ ಸಮೇತ ಇರುವ ವಸತಿ ಆಪಾರ್ಟ್ಮಮೆಂಟ್ ಸಂಖ್ಯೆ 1202 ರಲ್ಲಿ ಮತ್ತು ಆದರೊಂದಿಗೆ ಸಮಾನುಪಾತದ ಪಾಲನ್ನು	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ, ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader duly instructed on 19-08-2023 at 11	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversate The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value o combination. The identified intangible assets and goodwill are tax-deduct	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and	31 March 2023 94,246.43 18,819.67 14,138.65 equity share for the year acquired the profession business of Kore in its ncial statements, pursua foundation for enterprises erent digital and voice cha n was executed through llocation carried out, the e expected synergies arisi	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels. an agreement for excess of the purcha
SRI. T. HANUMANTHARAYAPPA, dvocates, No. 20, 8th Cross, Tent Road, Sanesha Block, Nandini Layout, Bangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property or opposing the sale of schedule property or my client in any manner whatsoever shall report their written objections either to my client or to me with supporting documents within 14 days from the date of publication. If any objections raised after 15 days shall not consider and my client will proceed with the sale. SCHEDUE Item 1 : Vacant Site No. 164, PID No. 39-34-498-164, situated at 2nd Main Road, Aji Sait Industrial Area, Nayandahalli, formed in converted land bearing Sy.No.52, VF. Katha No. 143/152, Kengeri Hobli, Bangalore South Taluk, bounded on: East: Site No. 165, West: 20' Road, North: 35' Road & South: Site	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ ಯಲಪಂಕ ಹೋಬಳ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾಪನಾ ಸಂಖ್ಯೆ ALN(NAYSRT/)/2015-16 ರ ಆದೇಶದ ಪ್ರಕಾರ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಆಂಶ ಮತ್ತು ಭಾಗ. ಶೆಡ್ಯೂಲ್ "1" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಮೃತ ಆಗಿರುವ ತೆಡ್ಡಾಲ್ "ಎ" ಸ್ವತ್ತಿನಲ್ಲಿ ಸಮೃತ ಆಗಿರುವ ತೆಡ್ಡಾಲ್ "ಎ" ಸ್ವತ್ತಿನಲ್ಲಿ ಸಮತ್ರ ಆಗಿರುವ ತೆಡ್ಡಾಲ್ "ಎ" ಸ್ವತ್ತಿನಲ್ಲಿ ಸಮತ್ರ ಆಗಿರುವ ಬಹು ಅಂತಸ್ಥಿನ ವಸತಿ ಅಪಾರ್ಟ್ ಮೆಂಡ್ ಗುವ ಬಹು ಅಂತಸ್ಥಿನ ಮತಿ ಅಪಾರ್ಟ್ ಮೆಂಡ್ ಗುವ ಬಹು ಅಂತಸ್ಥಿನ ಮತಿ ಆಪಾರ್ಟ್ ಮೆಂಡ್ ಗುವ ಬ್ಲಾಟ್ ವಿದಂದಿಗೆ ಸಮಾನುಪಾತದ ಪಾಲನ್ನು ಒಳಗೊಂಡಂತೆ ಇರುವ ಹಾದಿಗಳಂತಹ	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ, ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversation The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value o combination. The identified intangible assets and goodwill are tax-deduct Unit ('CGU').	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure i onal digital apps across diffe s business. The acquisition provisional purchase price a to goodwill. of acquired workforce and tible. Goodwill has been al	31 March 2023 94,246.43 18,819.67 14,138.65 equity share for the year acquired the profession business of Kore in its of ncial statements, pursua foundation for enterprises arent digital and voice cha n was executed through llocation carried out, the e expected synergies arisi located to the Kore, bein	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels. an agreement for excess of the purcha ing from the busine ing a Cash Generati
SRI. T. HANUMANTHARAYAPPA, dvocates, No. 20, 8th Cross, Tent Road, Ganesha Block, Nandini Layout, Bangalore - 560096 PUELLC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property to my client in any manner whatsoever shall report their written objections either to my client or to me with supporting documents within 14 days from the date of publication. If any objections riased after 15 days shall not consider and my client undustrial Area, Nayandahalli, formed in converted land bearing Sy.No.52, VK. Katha No. 143/152, Kengeri Hobli, Bangalore South Taluk, bounded on: East: Site No. 165, West: 20' Road, North: 35' Road & South: Site No.163. tem 2 : Vacant Site No. 165, PID No.	ಸರ್ವೆ ನಂ.3/2 ಸೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯ್ಕಾರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ, ಯಲಪಂಕ ಹೋಬಳ, ಬೆಂಗಳೂರು ಉತ್ತರ ಹಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ವಾಪನಾ ಸಂಖ್ಯೆ ALN(NAY)SR171/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ವಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ತೆಡ್ಯೂಲ್ "ಬ" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ 525ಜಿದರ ಅಡಿ ಅವಿಭಾಜ್ಯ ಪಕ್ಕು ಸ್ವಾಮೃ ಮತ್ತು ಆಸಕ್ತಿ. ತೆಡ್ಯೂಲ್ "ಬಿ" ಸ್ವತ್ತಿನಲ್ಲಿ ಸಂಮಿತ್ರ ಆಸಕ್ತಿ. ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಬಹು ಅಂತಸ್ವಿನ ವಸತಿ ಅಪಾರ್ಟ್ ಮೆಂಟ್ ಸ ಬ್ಲಾಕ್- 1ರ ಮೊದಲನೇ ಮಹಡಿಯಲ್ಲಿ ಒಟ್ಟು ಸೂಪ ಬಿಲ್ಲಪ್ ವಿರಿಯಾ 1278 ಚದರ ಅಡಿ ಇರುವ 2 ಮಲಗುವ ಕೋಣೆ ಸಮೇತ ಇರುವ ವಸತಿ ಅಪಾರ್ಟ್ರಮೆಂಟ್ ಸಂಬ್ಯೆ 1202 ರಲ್ಲಿ ಮತ್ತು ಆದೊಂದಿಗೆ ಸಮನಾಭಾವರ ಪಾಲನ್ನು ಒಳಗೊಂಡಂತೆ ಇರುವ ಪಾದಿಗಳಂತಹ ಸಾಮಾನ್ನ ಪ್ರದೇಶಗಳು, ಲಾಬಿಗಳು, ಲಿಫ್ಲ್,	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ, ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader duly instructed on 19-08-2023 at 11 AM and submit your objection if	3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversate The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value o combination. The identified intangible assets and goodwill are tax-deduct Unit ('CGU'). The above is an extract of the detailed format of Quarterly Financial Result	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and tible. Goodwill has been al	31 March 2023 94,246.43 18,819.67 14,138.65 equity share for the year acquired the profession business of Kore in its of ncial statements, pursua foundation for enterprises erent digital and voice cha n was executed through llocation carried out, the e expected synergies arisi located to the Kore, bein anges under Regulation 3	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels. an agreement for excess of the purcha ing from the busine ing a Cash Generati 33 of the SEBI (Listi
SRI. T. HANUMANTHARAYAPPA, dvocates, No. 20, 8th Cross, Tent Road, Sanesha Block, Nandini Layout, sangalore - 560096 PUBLIC NOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property or poposing the sale of schedule property to my client in any manner whatsoever shall report their written objections either to my client or to me with supporting documents within 14 days from the date of publication. If any objections raised after 15 days shall not consider and my client will proceed with the sale. SCHEDULE Item 1 : Vacant Site No. 164, PID No. 39-34-498-164, situated at 2nd Main Road, Aji Sait Industrial Area, Nayandahalli, formed in converted land bearing Sy.No.52, VF. Katha No. 143/152, Kengeri Hobli, Bangalore South: Taluk, bounded on: East: Site No. 165, West: 20' Road, North: 35' Road & South: Site No.163. Item 2 : Vacant Site No. 165, PID No. 39-34-499-1654, situated at 2nd Main Road, Jis Sait Hous-164, situated at 2nd Main Road, Jis Sait Mays-1654, situated at 2nd Main Road, Jis Sait Adys-1654, situated at 2nd Main Road, Jis Sait Mays-1654, situated at 2nd Main Road, Jis Sait Adys-1654, situated at 2nd Main Road, Jis Sait	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ ಯಲಪಂಕ ಹೋಬಳ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾಪನಾ ಸಂಖ್ಯೆ ALN(NAYSRT/)/2015-16 ರ ಆದೇಶದ ಪ್ರಕಾರ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಆಂಶ ಮತ್ತು ಭಾಗ. ಶೆಡ್ಯೂಲ್ "1" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಮೃತ ಆಗಿರುವ ತೆಡ್ಡಾಲ್ "ಎ" ಸ್ವತ್ತಿನಲ್ಲಿ ಸಮೃತ ಆಗಿರುವ ತೆಡ್ಡಾಲ್ "ಎ" ಸ್ವತ್ತಿನಲ್ಲಿ ಸಮತ್ರ ಆಗಿರುವ ತೆಡ್ಡಾಲ್ "ಎ" ಸ್ವತ್ತಿನಲ್ಲಿ ಸಮತ್ರ ಆಗಿರುವ ಬಹು ಅಂತಸ್ಥಿನ ವಸತಿ ಅಪಾರ್ಟ್ ಮೆಂಡ್ ಗುವ ಬಹು ಅಂತಸ್ಥಿನ ಮತಿ ಅಪಾರ್ಟ್ ಮೆಂಡ್ ಗುವ ಬಹು ಅಂತಸ್ಥಿನ ಮತಿ ಆಪಾರ್ಟ್ ಮೆಂಡ್ ಗುವ ಬ್ಲಾಟ್ ವಿದಂದಿಗೆ ಸಮಾನುಪಾತದ ಪಾಲನ್ನು ಒಳಗೊಂಡಂತೆ ಇರುವ ಹಾದಿಗಳಂತಹ	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ, ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader duly instructed on 19-08-2023 at 11 AM and submit your objection if any failing which the said	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversatie The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value o combination. The identified intangible assets and goodwill are tax-deduct Unit ('CGU'). The above is an extract of the detailed format of Quarterly Financial Result Obligations and Disclosure Requirements) Regulation, 2015. The full form	30 June 2023 23,303.57 5,169.73 3,738.78 I a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and tible. Goodwill has been al ts filed with the Stock Excha- nat of the Quarterly Financi	31 March 2023 94,246.43 18,819.67 14,138.65 equity share for the year acquired the profession business of Kore in its ncial statements, pursua foundation for enterprises erent digital and voice chain n was executed through llocation carried out, the e expected synergies arissi located to the Kore, bein anges under Regulation 3 ial Results is available of	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels. an agreement for excess of the purcha ing from the busine ing a Cash Generati 33 of the SEBI (Listi
RI. T. HANUMANTHARAYAPPA, dvocates, No. 20, 8th Cross, Tent Road, sanesha Block, Nandini Layout, angalore - 560096 PUBLIC NOTICE Wy client Misbah Fragrance, No. 7, 3rd Main, Bangondanahalli, Bangalore is intending to jurchase the Site No. 164 and 165 morefully described in the schedule given hereunder from Mr. Sainulabdeen, Binnamangala, ndiranagar, Bangalore to be owner of the schedule properties agreed to sell in favour of my client. Therefore, I and my client inform the peneral public/banks/financial institutions / egal heirs of the owner or any other persons having interested in schedule property to my client. Therefore, I and my client inform the peneral public/banks/financial institutions / egal heirs of the owner or any other persons having interested in schedule property to my client in any manner whatsoever shall report their written objections either to my client or to me with supporting documents within 14 days rom the date of publication. If any objections aised after 15 days shall not consider and my client will proceed with the sale. SCHEDUE tem 1 : Vacant Site No. 164, PID No. 99-34-498-164, situated at 2nd Main Road, Viji Sait Industrial Area, Nayandahalli, formed norowerted land bearing Sy.No.52, V.P. Katha Vo. 143/152, Kengeri Hobil, Bangalore South faluk, bounded on: East: Site No. 165, PID No. 93-34-499-1654, situated at 2nd Main Road, Viji Sait Industrial Area, Nayandahalli, formed norowerted land bearing Sy.No.52, V.P. Katha Vo.163.	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯ್ಕಾಕರು, ಬೆಂಗಳೂರು ಜಿಲ್ಲೆ, ಬೆಂಗಳೂರು, ಶಿರುಮೇನಹಳ್ಳಿ ಯಲಪಂಕ ಹೋಬಳ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾಪನಾ ಸಂಖ್ಯೆ ALN(NAYSR7//2015-16 ರ ಆದೇಶದ ಪ್ರಕಾರ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ಶೆಡ್ಯೂಲ್ "1" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮತ್ತ ಅಧಿರುವ ತೆಡ್ಡಿಲ್ "ಎ" ಸ್ವತ್ತಿನಲ್ಲಿ ಸಮತ್ತು ಆಗಿರುವ ತೆಡ್ಡೂಲ್ "ಎ" ಸ್ವತ್ತಿನಲ್ಲಿ ಸಮತ್ತು ಆಗಿರುವ ತೆಡ್ಡೂಲ್ "ಎ" ಸ್ವತ್ತಿನಲ್ಲಿ ಸಮತ್ತು ಆಗಿರುವ ತೆಡ್ಡೂಲ್ "ಎ" ಸ್ವತ್ತಿನಲ್ಲಿ ಸಮತ್ತು ಆಗಿರುವ ತೆಡ್ಡೂಲ್ "ಎ" ಸ್ವತ್ತಿನಲ್ಲಿ ಸಮತ್ತಿ ಆಗಿರುವ ತೆಡ್ಡೂಲ್ "ಎ" ಸ್ವತ್ತಿನಲ್ಲಿ ಸಿರುತ್ತ ಆಗಿರುವ ತೆಡ್ಡೂಲ್ "ಎ" ಸ್ವತ್ತಿನಲ್ಲಿ ಸೆರುತ್ತ ಸಿರುತ ಆದರೊಂದಿಗೆ ಸಮಾನುಪಾತದ ಪಾಲನ್ನು ಬಳಗೊಂಡಂತೆ ಇರುವ ಹಾದಿಗಳಂತಹ ಸಾಮಾನ್ಯ ಪ್ರತಿದರ ಮೇಲಿನ ಅಪಾರ್ಟ್ ಮೆಂಟ್ ನುಪಡಿಗಳು, ರಜಿಗಳು	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ, ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader duly instructed on 19-08-2023 at 11 AM and submit your objection if any failing which the said application will be heard and determined in your absence as per law. Given under my hand and seal	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversate The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value o combination. The identified intangible assets and goodwill are tax-deduct Unit ('CGU'). The above is an extract of the detailed format of Quarterly Financial Result	30 June 2023 23,303.57 5,169.73 3,738.78 I a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and tible. Goodwill has been al ts filed with the Stock Excha- nat of the Quarterly Financi	31 March 2023 94,246.43 18,819.67 14,138.65 equity share for the year acquired the profession business of Kore in its ncial statements, pursua foundation for enterprises erent digital and voice chain n was executed through llocation carried out, the e expected synergies arissi located to the Kore, bein anges under Regulation 3 ial Results is available of	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels. an agreement for excess of the purcha ing from the busine ing a Cash Generati 33 of the SEBI (Listi
SRI. T. HANUMANTHARAYAPPA, dvocates, No.20, 8th Cross, Tent Road, Sanesha Block, Nandini Layout, Bangalore - 560096 PUBLIC NODTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property to my client in any manner whatsoever shall report their written objections either to my client or to me with supporting documents within 14 days from the date of publication. If any objections raised after 15 days shall not consider and my client will proceed with the sale. SCHEDUE Item 1 : Vacant Site No. 164, PID No. 39-34-498-164, situated at 2nd Main Road, Ajij Sait Industrial Area, Nayandahalli, formed in converted land bearing Sy.No.52, V.P. Katha No. 143/152, Kengeri Hobil, Bangalore South Taluk, bounded on: East: Site No. 165, PID No. 39-34-498-164, situated at 2nd Main Road, Ajij Sait Industrial Area, Nayandahalli, formed in converted land bearing Sy.No.52, V.P. Katha No. 143/153, Kengeri Hobil, Bangalore South Taluk, Sengeri Hobil, Bangalore South Na 143/153, Kengeri Hobil, Bangalore South	ಸರ್ವೆ ನಂ.3/2 ಸೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯ್ಕಾರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ, ಯಲಪಂಕ ಹೋಬಳ, ಬೆಂಗಳೂರು ಉತ್ತರ ಶಾಲ್ದೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ಷಾಪನಾ ಸಂಖ್ಯೆ ALN(NAY)SR171/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ತೆಡ್ಕೂಲ್ "ಬಿ" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ತೆಡ್ಕೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ 525ಚದರ ಅಡಿ ಅವಿಭಾಜ್ಯ ಪಕ್ಕು ಸ್ವಾಮ್ಮ ಮತ್ತು ಆಸಕ್ತಿ ತೆಡ್ಕೂಲ್ "ಬಿ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ 525ಚದರ ಅಡಿ ಅವಿಭಾಜ್ಯ ಪಕ್ಕು ಸ್ವಾಮ್ಮ ಮತ್ತು ಆಸಕ್ತಿ ತೆಡ್ಕೂಲ್ "ಬಿ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ 525ಚದರ ಅಡಿ ಅವಿಭಾಜ್ಯ ಪಕ್ಕು ಸ್ವಾಮ್ಮ ಮತ್ತು ಆಸಕ್ತಿ ತೆಡ್ಕೂಲ್ "ಬಿ" ಸ್ವತ್ತಿನಲ್ಲಿ "ಪ್ರಿಸ್ಟೀನ್ ಮೇಡೋಸ್"ಎಂದು ಕೆರೆಯಲಾಗುವ ಬಹು ಅಂತಸ್ವಿನ ವಸತಿ ಅಪಾರ್ಟ್ ಮೆಂಟ್ ಸಬ್ದಾ ಆರುವ ಮೊದಲನೇ ಮಹಡಿಗಳು) ಶೆಡ್ನೂಲ್ "ಎ" ಸ್ವತ್ತಿನಲ್ಲಿ "ಪ್ರಿಸ್ಟೀನ್ ಮೇಡೋಸ್"ಎಂದು ಕೆರೆಯಲಾಗುವ ಬಹು ಅಂತಸ್ವಿನ ವಸತಿ ಅಪಾರ್ಟ್ ಮೆಂಟ್ ಸಭಾ ಆರುವ ಕೋಣೆ ಸಮೇತ ಇರುವ ವಸತಿ ಅಪಾರ್ಟ್ ಮೆಂಟ್ ಸಂಭ್ಯೆ 1202 ರಲ್ಲಿ ಮತ್ತು ಆದರೊಂದಿಗೆ ಸಮಾನುಪಾತದ ಪಾಲನ್ನು ಒಳಗೊಂಡಂತೆ ಇರುವ ಪಾದಿಗಳು, ನಡುವೆ ಇರುವ ಆಂತರಿಕ ಮತ್ತು ಬಾಹ್ನ ಗೋಡೆಗಳು ಮತ್ತು ಕುಲ್ಲಡಗಳು ನಿರ್ಧಷ್ಟ ಅಳತೆಯ ಪ್ರಕಾರ	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ, ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader duly instructed on 19-08-2023 at 11 AM and submit your objection if any failing which the said application will be heard and determined in your absence as per law. Given under my hand and seal of this court on this the 15th day of	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversatie The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value o combination. The identified intangible assets and goodwill are tax-deduct Unit ('CGU'). The above is an extract of the detailed format of Quarterly Financial Result Obligations and Disclosure Requirements) Regulation, 2015. The full form	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and tible. Goodwill has been al ts filed with the Stock Excha- nat of the Quarterly Financi	31 March 2023 94,246.43 18,819.67 14,138.65 equity share for the year acquired the profession business of Kore in its ncial statements, pursua foundation for enterprises erent digital and voice chain n was executed through llocation carried out, the e expected synergies arissi located to the Kore, bein anges under Regulation 3 ial Results is available of	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels. an agreement for excess of the purcha ing from the busine ing a Cash Generati 33 of the SEBI (Listi
SRI.T.HANUMANTHARAYAPPA, Advocates, No.20, 8th Cross, Tent Road, Ganesha Block, Nandini Layout, Bangalore - 560096 PUDELCONDETICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hreeunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property or opposing the sale of schedule property to my client in any manner whatsoever shall report their written objections either to my client or to me with supporting documents within 14 days from the date of publication. If any objections raised after 15 days shall not consider and my client will proceed with the sale. SCHEDULE Item 1 : Vacant Site No. 164, PID No. 39-34-498-164, situated at 2nd Main Road, Ajij Sait Industrial Area, Nayandahalli, formed in converted land bearing Sy.No.52, VF. Ratha No. 143/152, Kengeri Hobli, Bangalore South Taluk, bounded on: East: Site No. 165, PID No. 39-34-499-1654, situated at 2nd Main Road, Ajij sait Industrial Area, Nayandahalli, formed in converted land bearing Sy.No.52, VF. Ratha No. 143/153, Kengeri Hobli, Bangalore South Taluk, bounded on: East: 20' Road, West: Property No. 164, North: 35' Road & South: Site Na 163.	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯ್ಕಾರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ರಾವಸಾ ಸಂಜ್ಯೆ ALN(NAY)SR171/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ತೆಡ್ಯೂಲ್ "ಬ" ಸ್ವತ್ತು ಪುಲುಗಳ ವಿವರಗಳು) ಈ ಮೇಲೆ ತಿಳಿಸಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಅಗುರು 525ಚದರ ಅಡಿ ಅವಿಭಾಜ್ಯ ಹಕ್ಕು ಸ್ವಾಮೃ ಮತ್ತು ಆಸಕ್ತಿ ತೆಡ್ಯೂಲ್ "ಬ" ಸ್ವತ್ತನಲ್ಲಿ "ಪ್ರಿಸ್ತೀನ್ ಮೇಡೋಸ್"ಎಂದು ಕೆರೆಯಲಾಗುವ ಬಹು ಅಂತಸ್ತಿನ ವಸತಿ ಅಪಾರ್ಟ್ಮಮೆಂಟ್ನ ಬ್ಲಾಕ್- 1ರ ಮೊದಲನೇ ಮಹಡಿಗಳು) ಶೆಡ್ಯೂಲ್ "ಬಿ" ಸ್ವತ್ತನಲ್ಲಿ "ಪ್ರಿಸ್ತೀನ್ ಮೇಡೋಸ್"ಎಂದು ಕೆರೆಯಲಾಗುವ ವಸತಿ ಆಪಾರ್ಟ್ಮಮೆಂಟ್ ಸಂಜ್ಯೆ 1202 ರಲ್ಲಿ ಮತ್ತು ಆದರೊಂದಿಗೆ ಸಮಾನುಪಾತದ ಪಾಲನ್ನು ಒಳಗೊಂಡಂತೆ ಇರುವ ಹಾದಿಗಳು, ರಜ್ನಿ ಗುರ್ದೆ, ಮೆಟ್ಟಲು ಮತ್ತು ಅದರ ಮೇಲಿನ ಅಪಾರ್ಟ್ಮಮೆಂಟ್ ಸಂಜ್ಯೆ 1202 ರಲ್ಲಿ ಮತ್ತು	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ. ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader duly instructed on 19-08-2023 at 11 AM and submit your objection if any failing which the said application will be heard and determined in your absence as per law. Given under my hand and seal of this court on this the 15th day of July 2023	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversatie The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value o combination. The identified intangible assets and goodwill are tax-deduct Unit ('CGU'). The above is an extract of the detailed format of Quarterly Financial Result Obligations and Disclosure Requirements) Regulation, 2015. The full form	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and tible. Goodwill has been al ts filed with the Stock Excha- nat of the Quarterly Financi	31 March 2023 94,246.43 18,819.67 14,138.65 equity share for the year acquired the profession business of Kore in its ncial statements, pursua foundation for enterprises erent digital and voice chain n was executed through llocation carried out, the e expected synergies arissi located to the Kore, bein anges under Regulation 3 ial Results is available of	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels. an agreement for excess of the purcha ing from the busine ing a Cash Generati 33 of the SEBI (Listi in the Stock Exchan
RI. T. HANUMANTHARAYAPPA, dvocates, No. 20, 8th Cross, Tent Road, anesha Block, Nandini Layout, angalore - 560096 PUEDLIC NOTICE Angalore - 560096 PUEDLIC NOTICE Angalore - 560096 PUEDLIC NOTICE Angalore - 560096 Angalore - 560096 Angalore - 560096 PUEDLIC NOTICE Angalore - 560096 Angalore - 56009	ಸರ್ವೆ ನಂ.3/2 ಸೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ಥಾಮೃ ಮತ್ತು ಪೂರಕಗಳಿಗೆ ಬಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯುಕ್ತರು, ಬೆಂಗಳೂರು ಜಲ್ಲೆ, ಬೆಂಗಳೂರು, ಶಿರುಮೇಸಹಳ್ಳ, ಯಲಹಂಕ ಹೋಬಳ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ಲಾಪನಾ ಸಂಖ್ಯೆ ALN(NAY)SR17//2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ಶೆಡ್ಯೂಲ್ "ಬ" ಸ್ವತ್ತಿ ಭಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ 525ಚದರ ಅಡಿ ಅವಿಭಾಜ್ಯ ಹಣ್ಣು ಸ್ವಾಮ್ಮ ಮತ್ತು ಆಸಕ್ತಿ ಶೆಡ್ಯೂಲ್ "ಎ" ಸ್ವತ್ತಿನಲ್ಲಿ "ಪ್ರಿಸ್ಟೀನ್ ಮೇಡೋಸ್"ಎಂದು ಕರೆಯಲಾಗುವ ಬಹು ಅಂತಸ್ವಿನ ವಸತಿ ಅಪಾರ್ಟ್ ಮೆಂಡ್ ಸುಪ್ ಸ್ವತ್ತ ಸಮ್ಮತಿಸಿರುವ ಫ್ಲ್ಯಾಟಿನ ವಿವರಗಳು) ಶೆಡ್ಯೂಲ್ "ಎ" ಸ್ವತ್ತಿನಲ್ಲಿ "ಪ್ರಿಸ್ಟೀನ್ ಮೇಡೋಸ್"ಎಂದು ಕರೆಯಲಾಗುವ ಬಹು ಅಂತಸ್ವಿನ ವಸತಿ ಅಪಾರ್ಟ್ ಮೆಂಡ್ ಸುಪ ಅಂತಸ್ವನ ವಸತಿ ಅಪಾರ್ಟ್ ಮೆಂಡ್ ಸುಪ ಅಂತಸ್ವನ ವಸತಿ ಅಪಾರ್ಟ್ ಮೆಂಡ್ ಸುಪ ಆಪರ್ಟ್ ಮಿರಿಯಾ 1278 ಚದರ ಅಡಿ ಇರುವ 2 ಮಲಗುವ ಕೋಣೆ ಸಮೇತ ಇರುವ ವಸತಿ ಅಪಾರ್ಟ್ಮಮೆಂಟ್ ಸಂಖ್ಯೆ 1202 ರಲ್ಲಿ ಮತ್ತು ಆದರೊಂದಿಗೆ ಸಮಾನುಪಾತದ ಪಾಲನ್ನು ಒಳಗೊಂಡಂತೆ ಇರುವ ಪಾರಿಗಳಂತಹ ಸಾಮಾನ್ಯ ಪ್ರದೇಶಗಳು, ಲಾಬಿಗಳು, ಲಿಫ್ಟ್, ಮೆಟ್ಟಲು ಮತ್ತು ಆದರ ಮೇಲಿನ ಅಪಾರ್ಟ್ ಮೆಂಟ್ ಮಹಡಿಗಳು, ನಡುವೆ ಇರುವ ಆಂತರಿಕ ಮತ್ತು ದಾಹ್ಯ ಗೋಡೆಗಳು ಮತ್ತು ಕಟ್ಟಡಗಳು ನಿರ್ಧಿಷ್ಠ ಅಳತೆಯ ಪ್ರಕಾರ ಆರ್.ಸಿ.ಸಿ. ರೂಫಿಂಗ್ ಇದರೊಂದಿಗೆ	ನಂಜುಂಡಪ್ಪರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ. ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader duly instructed on 19-08-2023 at 11 AM and submit your objection if any failing which the said application will be heard and determined in your absence as per law. Given under my hand and seal of this court on this the 15th day of July 2023 I.G. BALI	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversatie The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value o combination. The identified intangible assets and goodwill are tax-deduct Unit ('CGU'). The above is an extract of the detailed format of Quarterly Financial Result Obligations and Disclosure Requirements) Regulation, 2015. The full form	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and tible. Goodwill has been al ts filed with the Stock Excha- nat of the Quarterly Financi	31 March 2023 94,246.43 18,819.67 14,138.65 equity share for the year acquired the profession business of Kore in its of ncial statements, pursua foundation for enterprises arent digital and voice cha n was executed through llocation carried out, the e expected synergies arisi located to the Kore, bein anges under Regulation 3 ial Results is available or n.	30 June 2022 22,234.02 4,556.54 3,329.67 ended 31 March 20 al services busine consolidated financ nt to such acquisiti s to design, build, te nnels. an agreement for excess of the purcha ing from the busine ing a Cash Generatii 33 of the SEBI (Listin in the Stock Exchan
RI.T. HANUMANTHARAYAPPA, dvocates, No. 20, 8th Cross, Tent Road, ianesha Block, Nandini Layout, angalore - 560096 PUEDLIC NOTICE My client Misbah Fragrance, No. 7, 3rd Main, bangondanahalli, Bangalore is intending to jurchase the Site No. 164 and 165 morefully lescribed in the schedule given hereunder rom Mr. Sainulabdeen, Binnamangala, ndiranagar, Bangalore to be owner of the chedule properties agreed to sell in favour of my client. Therefore, I and my client inform the peneral public/banks/financial institutions / egal heirs of the owner or any other persons aving interested in schedule property or opposing the sale of schedule property or my dilent in any manner whatsoever shall report heir written objections either to my client or to ne with supporting documents within 14 days rom the date of publication. If any objections aised after 15 days shall not consider and my dilent witten objections either to my client or to ne with supporting documents within 14 days rom the date of publication. If any objections aised after 15 days shall not consider and my dilent witten objections either to ng client or to ne with supporting documents within 14 days row the date of publication. If any objections aised after 15 days shall not consider and my dilent witten objections either to ng client or to ne owith supporting documents within 14 days row the date of publication. If any objections aised after 15 days shall not consider and my dilent wither sale. SCHEDUE tem 1 : Vacant Site No. 165, PID No. 199-34-499-1654, situated at 2nd Main Road, 19 ji sait Industrial Area, Nayandahalli, formed n converted land bearing Sy.No.52, V.P. Katha to, 134/152, Kengeri Hobil, Bangalore South faluk, bounded on: East: 20' Road, West: topperty No. 164, North: 35' Road & South: site No.162.	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಮೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯ್ಕಾರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ರಾವಸಾ ಸಂಜ್ಯೆ ALN(NAY)SR171/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ತೆಡ್ಯೂಲ್ "ಬ" ಸ್ವತ್ತು ಪುಲುಗಳ ವಿವರಗಳು) ಈ ಮೇಲೆ ತಿಳಿಸಿರುವ ತೆಡ್ಯೂಲ್ "ಎ" ಸ್ವತ್ತಿನಲ್ಲಿ ಸಂಮಿತ್ರ ಅಗುರು 525ಚದರ ಅಡಿ ಅವಿಭಾಜ್ಯ ಹಕ್ಕು ಸ್ವಾಮೃ ಮತ್ತು ಆಸಕ್ತಿ ತೆಡ್ಯೂಲ್ "ಬ" ಸ್ವತ್ತನಲ್ಲಿ "ಪ್ರಿಸ್ತೀನ್ ಮೇಡೋಸ್"ಎಂದು ಕೆರೆಯಲಾಗುವ ಬಹು ಅಂತಸ್ತಿನ ವಸತಿ ಅಪಾರ್ಟ್ಮಮೆಂಟ್ನ ಬ್ಲಾಕ್- 10 ಮೊದಲನೇ ಮಹಡಿಗಳು) ಶೆಡ್ಯೂಲ್ "ಬಿ" ಸ್ವತ್ತನಲ್ಲಿ "ಪ್ರಿಸ್ತೀನ್ ಮೇಡೋಸ್"ಎಂದು ಕೆರೆಯಲಾಗುವ ವಸತಿ ಆಪಾರ್ಟ್ಮಮೆಂಟ್ ಸಂಜ್ಯೆ 1202 ರಲ್ಲಿ ಮತ್ತು ಆದರೊಂದಿಗೆ ಸಮಾನುಪಾತದ ಪಾಲನ್ನು ಒಳಗೊಂಡಂತೆ ಇರುವ ಹಾದಿಗಳು, ಲಿಪ್ಟೆ, ಮೆಟ್ಟಿಯ ಮತ್ತು ಅದರ ಮೇಲಿನ ಅಪಾರ್ಟ್ಮಮೆಂಟ್ ಸಂಜ್ಯೆ 1202 ರಲ್ಲಿ ಮತ್ತು	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ, ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader duly instructed on 19-08-2023 at 11 AM and submit your objection if any failing which the said application will be heard and determined in your absence as per law. Given under my hand and seal of this court on this the 15th day of July 2023 I.G. BALI Advocate for Petitioners	2 3 4	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversatie The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value o combination. The identified intangible assets and goodwill are tax-deduct Unit ('CGU'). The above is an extract of the detailed format of Quarterly Financial Result Obligations and Disclosure Requirements) Regulation, 2015. The full form	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and tible. Goodwill has been al ts filed with the Stock Excha- nat of the Quarterly Financi	31 March 2023 94,246.43 18,819.67 14,138.65 equity share for the year acquired the profession business of Kore in its of ncial statements, pursua foundation for enterprises arent digital and voice chan n was executed through llocation carried out, the e expected synergies arisi located to the Kore, bein anges under Regulation 3 ial Results is available or n. By Order of the Board, Mphasis Limited	30 June 2022 22,234.02 4,556.54 3,329.67 ended 31 March 202 al services busines consolidated financi nt to such acquisitio s to design, build, tes nnels. an agreement for excess of the purchas ing from the busines ing a Cash Generatin 33 of the SEBI (Listin in the Stock Exchang
SRI. T. HANUMANTHARAYAPPA, dvocates, No.20, 8th Cross, Tent Road, Sanesha Block, Nandini Layout, Sangalore - 560096 PUELLCNOTICE My client Misbah Fragrance, No. 7, 3rd Main, Gangondanahalli, Bangalore is intending to purchase the Site No. 164 and 165 morefully described in the schedule given hereunder from Mr. Sainulabdeen, Binnamangala, Indiranagar, Bangalore to be owner of the schedule properties agreed to sell in favour of my client. Therefore, I and my client inform the general public/banks/financial institutions / legal heirs of the owner or any other persons having interested in schedule property or opposing the sale of schedule property or opposing the sale of schedule property or my client. Therefore, I and my client inform the general public/banks/financial institutions / legal heirs of the owner or any other persons having interested in schedule property or opposing the sale of schedule property or my client to objections either to my client or to me with supporting documents within 14 days from the date of publication. If any Objections raised after 15 days shall not consider and my client with supporting documents within 14 days from the date of publication. If any Objections raised after 15 days shall not consider and my client with supporting documents within 14 days from the date of publication. If any Objections raised after 15 days shall not consider and my client with supporting documents within 14 days from the date Stutated at 2nd Main Road, Ajj Sait Industrial Area, Nayandhalli, formed in converted land bearing Sy.No.52, V.P. Katha No. 143/153, Kengeri Hobil, Bangalore South Taluk, bounded on: East: 20' Road, & South: Stel No. 162. Both sites come within BBMP, Ward No.39. K. Honnaih , Advocate No. 100, Sit Kinshna Building, Avenue Road, No. 100, Sit Kinshna Building, Avenue Road,	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಒಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯ್ಕಾರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಪಳ್ಳಿ, ಯಲಹಂಕ ಹೋಬಳ, ಬೆಂಗಳೂರು ಉತ್ತರ ತಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಪ್ರಾವಸಾ ಸಂಬೈ ALN(NAY)SR171/2015–16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ತೆಡ್ಯೂಲ್ "ಬ" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಯೂಲ್ "ನ" ಸ್ವತ್ತಿನಲ್ಲಿ ಸಂಮಿತ್ರ ಆಗಿರುವ 525ಚದರ ಅಡಿ ಅವಿಭಾಜ್ಯ ಹಕ್ಕು ಸ್ವಾಮೃ ಮತ್ತು ಆಸಕ್ತಿ ತೆಡ್ಯೂಲ್ "ಬ" ಸ್ವತ್ತನಲ್ಲಿ "ಪ್ರೀಸ್ ತೆಡ್ಯೂಲ್ "ನಿ" ಸ್ವತ್ತನಲ್ಲಿ "ಪ್ರೀಸ್ ಮೇಡೋಸ್"ಎಂದು ಕೆರೆಯಲಾಗುವ ಬಹು ಅಂತಸ್ವಿನ ವಸತಿ ಅಪಾರ್ಜವಾರ್ ಪ್ರಾಶ್. ಶೆಡ್ಯೂಲ್ "ವಿ" ಸ್ವತನಲ್ಲಿ "ಪ್ರೀಸ್ ಮೇಡೋಸ್"ಎಂದು ಕೆರೆಯಲಾಗುವ ಬಹು ಅಂತಸ್ವಿನ ವಸತಿ ಅಪಾರ್ಟ್ ಮೆಂಟ್ ಸಮ್ಮಾ ಲಲ್ಲಿಸ್ ವಿರಿರುವ ಪಾದಿಗಳು, ಶೆಟ್ಟ್ ಸಮ ಬಲ್ಲಸ್ ವಿರಿರುವ ಪಾದಿಗಳಂತ ಮತ್ತ ಅದರೊಂದಿಗೆ ಸಮಾನುಪಾತದ ಪಾಲನ್ನು ಒಳಗೊಂಡಂತೆ ಇರುವ ಪಾದಿಗಳಂತ ಹ ಸಾಮಾನ್ನ ಪ್ರದೇಶಗಳು, ಲಾಬಿಗಳು, ರಿಶ್ವ ಸುರುವ ಅಂತರಿಕ ಮತ್ತು ಬಾಹ್ಯ ಗೋಡೆಗಳು ಮತ್ತು ಕಟ್ಟಡಗಳು ನಿರ್ಧಿಷ್ಠ ಅಳತೆಯ ಪ್ರಕಾರ ಆರ್.ಸಿ.ಸಿ. ರೂಫಿಂಗ್ ಇದರೊಂದಿಗೆ ಪ್ರತ್ಯೇಕವಾಗಿ ಲಗತ್ತಿಸಲಾದ ವಿದ್ರುಶ್,ಸಾಮಾನ್ಯ ನೀರು ಮತ್ತು ಎಲ್ಲಾ ಹಕ್ಕಿಗಳು, ಸ್ವಾಮೃ ಜೊತೆಗೆ ಒಂದು ವಾಹನ ನಿಲ್ಲಾಣ ಸೇರಿರುತ್ತೇ	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಜಾಯತ್ ರಸ್ತೆ. ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader duly instructed on 19-08-2023 at 11 AM and submit your objection if any failing which the said application will be heard and determined in your absence as per law. Given under my hand and seal of this court on this the 15th day of July 2023 I.G. BALI Advocate for Petitioners BY ORDER OF THE COURT	2 3 4 5	Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of is statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversation fusction of USD 60.00 million payable over a 3 year period. Based on p consideration of USD 60.00 million payable over a 3 year period. Based on p consideration paid over the fair value of assets acquired has been attributed? The goodwill of USD 33.57 million (₹ 2,754.16 million) comprises value of combination. The identified intangible assets and goodwill are tax-deduct Unit ('CGU'). The above is an extract of the detailed format of Quarterly Financial Result Obligations and Disclosure Requirements) Regulation, 2015. The full form websites, www.nseindia.com and www.bseindia.com and on the Company's	30 June 2023 23,303.57 5,169.73 3,738.78 a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and tible. Goodwill has been al ts filed with the Stock Excha- nat of the Quarterly Financi	31 March 2023 94,246.43 18,819.67 14,138.65 equity share for the year acquired the profession business of Kore in its of ncial statements, pursua foundation for enterprises arent digital and voice chan n was executed through llocation carried out, the e expected synergies arisi located to the Kore, bein anges under Regulation 3 ial Results is available or n. By Order of the Board, Mphasis Limited Sd/-	30 June 2022 22,234.02 4,556.54 3,329.67 ended 31 March 202 al services busines consolidated financi nt to such acquisitio s to design, build, tes nnels. an agreement for excess of the purchas ing from the busines ing from the busines ing a Cash Generatir 33 of the SEBI (Listin in the Stock Exchang
RI.T. HANUMANTHARAYAPPA, dvocates, No.20, 8th Cross, Tent Road, anesha Block, Nandini Layout, angalore - 560096 PUELCIONOTICE Up Clent Misbah Fragrance, No. 7, 3rd Main, angondanahalli, Bangalore is intending to urchase the Site No. 164 and 165 morefully escribed in the schedule given hreeunder orm Mr. Sainulabdeen, Binnamangala, idiranagar, Bangalore to be owner of the chedule properties agreed to sell in favour of y client. Therefore, I and my client inform the eneral public/banks/financial institutions / ggal heirs of the owner or any other persons aving interested in schedule property to my lient in any manner whatsoever shall report eir written objections either to my client or to the with supporting documents within 14 days om the date of publication. If any objections ised after 15 days shall not consider and my lient will proceed with the sale. SCHEDULE tem 1 : Vacant Site No. 164, PID No. 9-34-498-164, situated at 2nd Main Road, jij Sait Industrial Area, Nayandahalli, formed i converted land bearing Sy.No.52, V.P. Katha o. 143/152, Kengerl Hobil, Bangalore South aluk, bounded on: East: Site No. 165, West: O Road, North: 35' Road & South: Site o.163. em 2 : Vaccant Site No. 165, VD No. 9-34-499-1654, situated at 2nd Main Road, jij sait Industrial Area, Nayandahalli, formed i converted land bearing Sy.No.52, V.P. Katha o. 143/153, Kengerl Hobil, Bangalore South aluk, bounded on: East: Site No. 165, West: O Road, North: 35' Road & South: Site o.164, North: 35' Road & South: aluk, bounded on: East: 20' Road, West: roperty No. 164, North: 35' Road & South: te No. 162. oth sites come within BBMP, Ward No. 39. K. Honnaiah, Advocate	ಸರ್ವೆ ನಂ.3/2 ಪೈಕಿ 47.916 ಚ.ಅಡಿ ಅಳತೆಯೊಂದಿಗೆ ಎಲ್ಲಾ ಹಕ್ಕು ಸ್ವಾಮೃ ಮತ್ತು ಪೂರಕಗಳಿಗೆ ಬಳಗೊಂಡಿರುವ ಸರ್ವೆ ನಂ.3/2ರಲ್ಲಿರುವ, ಉಪ ಆಯ್ಕಾರು, ಬೆಂಗಳೂರು ಜಿಲ್ಲೆ, ಬೆಂಗಳೂರು, ತಿರುಮೇನಹಳ್ಳಿ ಯಲಹಂಕ ಹೋಬಳ, ಬೆಂಗಳೂರು ಉತ್ತರ ಶಾಲ್ಲೂಕು, ಇವರಿಂದ ದಿನಾಂಕ 30.05.2016 ರಲ್ಲಿ ನೀಡಿರುವ ಅಧಿಕೃತ ಜ್ಞಾವನಾ ಸಂಖ್ಯೆ ALN(NAYSR77/2015-16 ರ ಆದೇಶದ ಪ್ರಕಾರ ಕೃಷಿಯಿಂದ ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಸಲಿವರ್ತಿಸಲಾಗಿರುವ ಭೂಮಿಯ ಅಂಶ ಮತ್ತು ಭಾಗ. ಶೆಡ್ಯೂಲ್ "ಬಿ" ಸ್ವತ್ತು (ಸಮೃತಿಸಿರುವ ಅವಿಭಾಜ್ಯ ಪಾಲುಗಳ ವಿವರಗಳು) ಈ ಮೇಲೆ ತಿಳಿಸಿರುವ ಶೆಡ್ಯೂಲ್ "ಬಿ" ಸ್ವತ್ತಿನಲ್ಲಿ ಸಂಮತ್ತ ಆಗರುವ ತೆಡ್ಡೂಲ್ "ಬಿ" ಸ್ವತ್ತಿನಲ್ಲಿ ಸಂಮತ್ತ ಆಗರುವ ತೆಡ್ಡೂಲ್ "ಬಿ" ಸ್ವತ್ತಿನಲ್ಲಿ ಸಂಮತ್ತ ಆಗಿರುವ ತೆಡ್ಡೂಲ್ "ಬಿ" ಸ್ವತ್ತಿನಲ್ಲಿ ಸಂಮತ್ತ ಆಗಿರುವ ತೆಡ್ಡೂಲ್ "ಬಿ" ಸ್ವತ್ತಿನಲ್ಲಿ ಸಂಮತ್ತ ಆಗಿರುವ ತೆಡ್ಡೂಲ್ "ಬಿ" ಸ್ವತ್ತಿನಲ್ಲಿ ಸಂಮತ್ತ ಆಗಿರುವ ತೆಡ್ಡೂಲ್ "ಬಿ" ಸ್ವತ್ತಿನಲ್ಲಿ ಸಂಮತ್ತ ಮರುತ್ತ ಆಸಕ್ತಿ ಶೆಡ್ಡೂಲ್ "ಬಿ" ಸ್ವತ್ತಿನಲ್ಲಿ "ಪ್ರಿಸ್ತೀನ್ ಮೇಡೋಸ್"ಎಂದು ಕರೆಯಲಾಗುವ ಬಹು ಅಂತಸ್ಥಿನ ಪಡಿಸತಿ ಅಪಾರ್ಟಿಕೊಂಡು ಸ್ಥಾತ್, ಬೆರ್ನೊಂದಿಗೆ ಸಮಾನುಪಾತದ ಪಾಲನ್ನು ಬರಗೊಂಡಂತೆ ಇರುವ ಪಾದಿಗಳಂತಹ ಸಾಮಾನ್ಯ ಪ್ರದೇಶಗಳು, ಲಾಬಿಗಳು, ಲಿಫ್ಟ್ ಮೆಟ್ರಿಯ ಮತ್ತು ಆದರೆ ಮರುತ್ತ ಮಲಿನ ಅಪಾರ್ಗಿನುರಟ್ ಮಠಡಿಗಳು, ನಡುವೆ ಇರುವ ಆಂತರಿಕ ಮತ್ತು ಬಾಹ್ಯ ಗೋಡೆಗಳು ಮತ್ತು ಕಟ್ಟಡಗಳು ನಿರ್ಧಿಷ್ಟ ಆಳತೆಯ ಪ್ರಕಾರ ಆರ್.ಸಿ.ಸಿ. ದೂಫಿಂಗ್ ಇದರೊಂದಿಗೆ ಪ್ರತ್ಯೇಕವಾಗಿ ಲಗತ್ತಿಸಲಾದ ವಿದ್ಯುತ್.ಸಾಮಾನ್ಯ ನೀರು ಮತ್ತು ಎಲ್ಥಾ ಹಕ್ಕುಗಳು, ಸ್ವಾಮ್ಗ	ನಂಜುಂಡಪ್ಷರವರಿಗೆ ಸೇರಿದ ಜಾಗ ದಕ್ಷಿಣಕ್ಕೆ : ಪಂಚಾಯತ್ ರಸ್ತೆ, ಸ್ವಾಧೀನ ಪಡೆದ ದಿನಾಂಕ– 19.07.2023		Whereas, the above case the above named petitioner has filed a claim petition for awarded of compensation of Rs.51,50,000/- out of M.V. Accident by M.V. Maruti Swift Dzire Car bearing No. KA-52-A-1862, On 20-01-2021 at about 18:50 hrs. at in Front of Mukunda Jamadar House on Road, at Chowdapur Tq. Afzalpur Dist. Kalaburagi within the limits of Devalgangapur P.S and also filed another application U/o V Rule 20 and the same is allowed by this Court. Whereas, several times notices were issued by this court and they were returned as un-served either not found some other grounds, it appears that you are avoiding service of notice of the court. You are hereby called upon to appear in this court in person or by pleader duly instructed on 19-08-2023 at 11 AM and submit your objection if any failing which the said application will be heard and determined in your absence as per law. Given under my hand and seal of this court on this the 15th day of July 2023 I.G. BALI Advocate for Petitioners		Audited Financial Results of Mphasis Limited (Standalone information). Particulars Revenue from operations Profit before tax Profit after tax The Board of Directors at their meeting held on 27 April 2023 had proposed which has been approved by the shareholders at the Annual General Meeting On 23 June 2023, the Company through its wholly owned subsidiar of Kore.ai (Kore). For convenience purposes, the Group has consolidated the results of statements with effect from 1 April 2023. The revenue and profits include are not material. Kore provides an end-to-end, comprehensive AI powered "no-code" platfor host and deploy AI-rich virtual assistants, process assistants and conversatie The Group will benefit from Kore's capabilities in professional services consideration of USD 60.00 million payable over a 3 year period. Based on p consideration paid over the fair value of assets acquired has been attributed The goodwill of USD 33.57 million (₹ 2,754.16 million) comprises value o combination. The identified intangible assets and goodwill are tax-deduct Unit ('CGU'). The above is an extract of the detailed format of Quarterly Financial Result Obligations and Disclosure Requirements) Regulation, 2015. The full form	30 June 2023 23,303.57 5,169.73 3,738.78 I a final dividend of ₹ 50 per g held on 20 July 2023. ry, Mphasis Corporation, the professional services ed in the consolidated fina rm that serves as a secure to onal digital apps across diffe s business. The acquisition provisional purchase price a to goodwill. of acquired workforce and tible. Goodwill has been al ts filed with the Stock Excha- nat of the Quarterly Financi	31 March 2023 94,246.43 18,819.67 14,138.65 equity share for the year acquired the profession business of Kore in its of ncial statements, pursua foundation for enterprises arent digital and voice chan n was executed through llocation carried out, the e expected synergies arisi located to the Kore, bein anges under Regulation 3 ial Results is available or n. By Order of the Board, Mphasis Limited	4,556.54 3,329.67 ended 31 March 202 al services busines consolidated financi nt to such acquisitio s to design, build, tes nnels. an agreement for excess of the purchas ing from the busines ing a Cash Generatin 33 of the SEBI (Listin in the Stock Exchang